

Final Year B.com. Degree Examinations**August/September 2011**

Directorate of Correspondence course

(C.S. Scheme)

COMMERCE**COST ACCOUNTING**

Time: 3 hrs.]

[Max.Marks: 70/80

Instructions to candidates:

1. *Students who have attended 30 Marks IA scheme will have to answer for total of 70 Marks.*
30 ಅಂಕಗಳ ಆಂತರಿಕ ಪದ್ಧತಿಯಲ್ಲಿ ಬರುವ ವಿದ್ಯಾರ್ಥಿಗಳು 70 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವುದು.
2. *Students who have attended 20 Marks IA Scheme will have to answer for total of 80 Marks.*
20 ಅಂಕಗಳ ಆಂತರಿಕ ಪದ್ಧತಿಯಲ್ಲಿ ಬರುವ ವಿದ್ಯಾರ್ಥಿಗಳು 80 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವುದು.
3. *Note : Q.No. (18 or 19) in SECTION – D is compulsory for 80 Marks Scheme only.*

SECTION – A ವಿಭಾಗ – 'ಎ'**I. Answer any FIVE questions. 2 Marks each.**

5 X 2 = 10

ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ತಲಾ 2 ಅಂಕಗಳು.

1. What is cost centre?
ವೆಚ್ಚ ಕೇಂದ್ರ ಎಂದರೇನು?
2. Write the difference between direct and indirect expenses?
ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚದ ವ್ಯತ್ಯಾಸವನ್ನು ಬರೆಯಿರಿ?
3. What is labour hour rate?
ಕಾರ್ಮಿಕ ಗಂಟೆ ದರ ಎಂದರೇನು?
4. Define standard costing?
ಸ್ಪಾಂಡರ್ಡ್ ವೆಚ್ಚವನ್ನು ವ್ಯಾಖ್ಯಾನಿಸಿರಿ?
5. Write a note on escalation clause.
ಎಸ್ಕಲೇಷನ್ ಕ್ಲಾಜ್ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.
6. What is idle time? Mention the causes.
ವ್ಯರ್ಥ ವೇಳೆ ಎಂದರೇನು? ಕಾರಣಗಳನ್ನು ತಿಳಿಸಿ.
7. Distinguish between allocation and apportionment of over heads.
ಮೇಲ್ವರ್ಚುಗಳ ಹಂಚುವಿಕೆ ಮತ್ತು ವಿಭಾಗಿಸುವಿಕೆಗೆ ಇರುವ ವ್ಯತ್ಯಾಸ ತಿಳಿಸಿ.
8. Define cost.
ವೆಚ್ಚವನ್ನು ವ್ಯಾಖ್ಯಾನಿಸಿ.

Contd...2

SECTION - B ವಿಭಾಗ - 'ಬಿ'

II Answer any THREE questions. 10 Marks each.

3 X 10 = 30

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ತಲಾ 10 ಅಂಕಗಳು.

9. Define costing. Explain the objectives of Cost Accounting.
ವೆಚ್ಚ ನಿರ್ಣಯ ಶಾಸ್ತ್ರವನ್ನು ವ್ಯಾಖ್ಯಾನಿಸಿ. ವೆಚ್ಚ ನಿರ್ಣಯ ಶಾಸ್ತ್ರದ ಉದ್ದೇಶಗಳನ್ನು ವಿವರಿಸಿ.
10. Distinguish between Cost Accounting and Financial Accounting.
ವೆಚ್ಚ ನಿರ್ಣಯ ಶಾಸ್ತ್ರ ಮತ್ತು ಲೆಕ್ಕಾಚಾರ ಶಾಸ್ತ್ರಗಳಿಗಿರುವ ವ್ಯತ್ಯಾಸಗಳನ್ನು ತಿಳಿಸಿ.
11. Calculate labour cost per day of 8 hours.
 1. Basic Salary Rs.20per day
 2. Dearness allowance -50 paise per every point over 100 cost of living index for working class. Current cost of living index 500 points.
 3. Leave salary - 10% of 1&2.
 4. Employees contribution to provident fund - 8% of 1, 2 & 3.
 5. Employees contribution to ESI - 2.5% of 1, 2 & 3.
 6. Expenditure on amenities to labour Rs.20 per head per month.
 7. Number of working days in a month 25 days of 8 hours each.
 - 8 ಗಂಟೆಗಳ ಒಂದು ದಿನದ ಕೂಲಿ ಧರವನ್ನು ಕಂಡು ಹಿಡಿಯಿರಿ
 1. ಮೂಲ ವೇತನ ದಿನಕ್ಕೆ ರೂ.20.
 2. ತುಟ್ಟಿಭತ್ಯೆ -- ಮೊದಲ ನೂರು ಅಂಶಗಳಿಗೆ ಮೇಲ್ಪಟ್ಟು ಪ್ರತಿ ಅಂಶಕ್ಕೆ 50 ಪೈಸೆಯಂತೆ, ಚಾಲ್ತಿ ಬೆಲೆ ಸೂಚ್ಯಂಕ 500 ಅಂಶಗಳು.
 3. ರಜಾ ದಿನ ವೇತನ - 1 ಮತ್ತು 2 ರ ಶೇ 10.
 4. ಭವಿಷ್ಯ ನಿಧಿಗೆ ಮಾಲೀಕನ ವಂತಿಗೆ - 1, 2 ಮತ್ತು 3 ರ ಶೇ 8%.
 5. ರಾಜ್ಯ ವಿಮಾ ನಿಧಿಗೆ ಮಾಲೀಕರ ನಿಧಿ - 1, 2 ಮತ್ತು 3 ರ ಶೇ. 2.5%.
 6. ನೌಕರನಿಗೆ ಸವಲತ್ತುಗಳು - ತಿಂಗಳಿಗೆ ಒಬ್ಬರಿಗೆ 20 ರೂ.
 7. ತಿಂಗಳಿಗೆ ಕೆಲಸದ ದಿನಗಳು - ದಿನಕ್ಕೆ 8 ಗಂಟೆಯಂತೆ 25 ದಿನಗಳು.

12. From the following, prepare stores ledger A/c under FIFO method.

- May 1, Balance 50 units at Rs.25 per unit.
 3, Received 300 units at Rs.30 per unit
 5, issued 200 units
 7, issued 120 units
 8, Received back 10 units (issued on 7th May)
 10, Returned to vendor 15 units purchased on 3rd May
 15, Received 200 units at Rs. 32.
 18, Issued 150 units.
 19, Issued 50 units.

The stock verifier found a shortage of 10 units on 20th and left the note.

ಕೆಳಕಂಡ ವಿವರಗಳಿಂದ ಸರಕು ಖಾತೆಯನ್ನು FIFO ಪದ್ಧತಿಯನ್ನು ಅನುಸರಿಸಿ ಬರೆಯಿರಿ.

- ಮೇ 1. ಆರಂಭಿಕ ಶಿಲ್ಕು 25 ಯೂನಿಟ್‌ಗಳು ದರ ರೂ. 25.
 3, ಕೊಂಡದ್ದು 300 ಯೂನಿಟ್‌ಗಳು ದರ ರೂ.30.
 5, ಕಳುಹಿಸಿದ್ದು 200 ಯೂನಿಟ್‌ಗಳು
 7, ಕಳುಹಿಸಿದ್ದು 120 ಯೂನಿಟ್‌ಗಳು.
 8. ವಾಪಾಸು ಬಂದದ್ದು 10 ಯೂನಿಟ್‌ಗಳು (7 ಮೇಗೆ ಕಳುಹಿಸಿದ್ದು)
 10, ವ್ಯಾಪಾರಿಗೆ ಕಳುಹಿಸಿದ್ದು 15 ಯೂನಿಟ್‌ಗಳು 3 ಮೇಗೆ ಕೊಂಡಿದ್ದರಲ್ಲಿ
 15, ಕೊಂಡದ್ದು 200 ಯೂನಿಟ್‌ಗಳು ಧರ ರೂ.32
 18, ಕಳುಹಿಸಿದ್ದು 150 ಯೂನಿಟ್‌ಗಳು.
 19, ಕಳುಹಿಸಿದ್ದು 50 ಯೂನಿಟ್‌ಗಳು.

ಮೇ 20 ಕ್ಕೇ ಸರಕು ತಪಾಸಣೆ ಮಾಡುವವರು 10 ಯೂನಿಟ್‌ಗಳನ್ನು ಕಡಿಮೆ ಎಂದು ತೀರ್ಮಾನಿಸಿ? ಇದಕ್ಕೆ ಟಿಪ್ಪಣಿ ಬರೆದಿರುತ್ತಾನೆ.

13. The net profit shown by financial accounts of a company amounted to Rs.2,85,500. While the profits as per cost accounts for that period were 388600, on recancellation, the following differences were noticed:

- a) The following items were included in the financial Books:

Directors fees	(Dr)	Rs. 6500
Bank interest	(Dr)	Rs. 300
Income Tax	(Dr)	Rs. 83000

- b) Bad and doubtful debts for Rs.5,700 were written off in financial books.
 c) Over heads in cost Accounts absorbed were Rs.85000 while the actual were Rs.83200.
 d) A net loss of Rs.10000 on sale of old machinery was dealt with in the financial books.

Reconcile the profit –between the Cost and Financial Accounts.

ಲೆಕ್ಕಶಾಸ್ತ್ರವು ಕಂಪನಿಯು ನಿವ್ವಳ ಲಾಭ ರೂ.2,85,000 ಎಂದು ತೋರಿಸುತ್ತದೆ. ಆದರೆ ವೆಚ್ಚ ನಿರ್ಣಯ ಶಾಸ್ತ್ರದ ಪ್ರಕಾರ ರೂ. 388600 ಆಗಿರುತ್ತದೆ. ಆದ್ದರಿಂದ ಈ ಕೆಳಗೆ ಕೊಟ್ಟಿರುವ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ.

- a) ಲೆಕ್ಕ ಶಾಸ್ತ್ರದಲ್ಲಿ ಈ ಕೆಳಕಂಡ ಐಟಂಗಳು ಸೇರಿ ಕೊಂಡಿದೆ.

ನಿರ್ದೇಶಕರ ಫೀ	(Dr)	Rs. 6500
ಬ್ಯಾಂಕ್ ಬಡ್ಡಿ	(Dr)	Rs. 300
ಆದಾಯ ತೆರಿಗೆ	(Dr)	Rs. 83000

- b) ಕರಡು ಸಾಲ ರೂ. 5700 ನ್ನು ಲೆಕ್ಕಶಾಸ್ತ್ರದಿಂದ ತೆಗೆದು ಹಾಕಲಾಗಿದೆ.
 c) ಮೇಲ್ವಿಚಾರಣೆ ವೆಚ್ಚ ನಿರ್ಣಯ ಶಾಸ್ತ್ರದಲ್ಲಿ ರೂ. 85000 ಎಂದು ವಿಭಾಗಿಸಲಾಗಿದೆ. ಆದರೆ ಆದ ವೆಚ್ಚ ರೂ. 83200.
 d) ಹಳೆ ಮಶಿನರಿ ಮಾರಾಟ ಮಾಡಿದ್ದರಿಂದ ನಷ್ಟ ರೂ. 10000. ಲೆಕ್ಕ ಶಾಸ್ತ್ರದಲ್ಲಿ ಸೇರಿಕೊಂಡಿದೆ. ವೆಚ್ಚ ನಿರ್ಣಯ ಮತ್ತು ಲೆಕ್ಕಶಾಸ್ತ್ರದ ಪ್ರಕಾರ ಈ ಎರಡೂ ಲಾಭವನ್ನು ಸರಿದೂಗಿಸಿರಿ.

Contd...4

SECTION - C ವಿಭಾಗ - 'ಬ'

III. Answer any TWO questions. 15 Marks each.

2 X 15 = 30

ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ತಲಾ ೧೫ ಅಂಕಗಳು.

14. Explain the different classification of costs.

ವೆಚ್ಚವನ್ನು ವಿವಿಧ ರೀತಿಯಲ್ಲಿ ವಿಭಾಗೀಕರಣ ಮಾಡುವ ಬಗ್ಗೆ ವಿವರಿಸಿರಿ.

15. Mohan Contractors Ltd. were engaged on one contract during the year. The contract price was Rs.4.00,000. The Trial balance extracted from their books as on 31-Dec 2008 stood as follows.

	Rs.	Rs.
Share capital		80000
Sundry creditors		8000
Land & Buildings	34000	
Bank-	9000	
Contract A/c =		
Materials	75000	
Plant	20000	
Wases	1,05,000	
Expenses	5000	
Cash received being 80% of work certified		1,60,000
	2,48,000	2,48,000

of the plant and materials charged to contract, plant costing Rs.3000 and material costing 2,400 was destroyed by an accident,

on 31 Dec. 2008 plant which cost Rs.4000 was returned to the store. The value of materials on site was Rs.3000, and cost of work done but not certified was Rs.2,000, charge 10% Depreciation on plant.

Prepare contract A/c and Balance Sheet as on 31 - Dec - 2008.

2008ನೇ ವರ್ಷದಲ್ಲಿ ಮೋಹನ್ ಕಾಂಟ್ರಾಕ್ಟರ್ ಲಿ. ಕಂಪನಿಯವರು ಒಂದು ಗುತ್ತಿಗೆ ಕೆಲಸವನ್ನು ಒಪ್ಪಿಕೊಂಡಿದ್ದರು. ಗುತ್ತಿಗೆ ಕೆಲಸದ ಮೌಲ್ಯ ರೂ.4,00,000. ಈ ಕೆಳಕೊಟ್ಟಿರುವ ತಾಳೆ ಪಟ್ಟಿಯನ್ನು ಡಿಸೆಂಬರ್ 31, 2008ರ ಅಂತ್ಯಕ್ಕೆ ಅವರ ಪುಸ್ತಕ ಗಳಿಂದ ಆರಿಸಲಾಗಿದೆ.

	ರೂ.	ರೂ.
ಶೇರು ಬಂಡವಾಳ		80000
ಸಾಲಗಳು		8000
ಭೂಮಿ ಮತ್ತು ಕಟ್ಟಡ	34000	
ಬ್ಯಾಂಕಿನಲ್ಲಿರುವ ಹಣ	9000	
ಗುತ್ತಿಗೆ ಖಾತೆ:		
ಸಾಮಗ್ರಿಗಳು	75000	
ಯಂತ್ರ	20000	
ಕೂಲಿ	1,05,000	
ವೆಚ್ಚಗಳು	5000	
ಹಣ ಬಂದಿದ್ದು ಸಮರ್ಥಿಸಲ್ಪಟ್ಟ ಕೆಲಸದ ಶೇ 80% ರಷ್ಟು		1,60,000
	2,48,000	2,48,000

Contd...5

ಗುತ್ತಿಗೆ ಖಾತೆ ಖರ್ಚು ಹಾಕಿರುವ ಸಾಮಗ್ರಿಗಳು ಮತ್ತು ಯಂತ್ರಗಳನ್ನು ರೂ.3000 ಮೌಲ್ಯದ ಯಂತ್ರ ಮತ್ತು ರೂ.2,400 ಸಾಮಗ್ರಿಗಳು ಆ ವರ್ಷದಲ್ಲಿ ಹಾಳಾಗಿವೆ.
ಡಿಸೆಂಬರ್ 31, 2008 ರಲ್ಲಿ ರೂ.4,000 ಮೌಲ್ಯದ ಯಂತ್ರವನ್ನು ಉಗ್ರಾಣಕ್ಕೆ ವಾಪಾಸು ಮಾಡಲಾಯಿತು.
ರೂ.3000 ಸಾಮಗ್ರಿಗಳು ಗುತ್ತಿಗೆ ಕೆಲಸ ಪಡೆಯಲು ಸ್ಥಳದಲ್ಲಿದ್ದವು. ರೂ. 2000 ಕೆಲಸ ಮುಗಿದು ಸಮರ್ಪಿಸಲ್ಪಡದೆ ಇತ್ತು. ಯಂತ್ರದ ಮೇಲೆ ಶೇ 10% ಸವಕಳಿ ಇದೆ.
2008ಕ್ಕೆ ಗುತ್ತಿಗೆ ಖಾತೆಯನ್ನು ತಯಾರಿಸಿ ಹಾಗೂ 31-12-2008 ಕ್ಕೆ ಅಡಾವೆ ಪಟ್ಟಿಯನ್ನು ತಯಾರಿಸಿರಿ.

16. Product K is obtained often it through three processes, you are required to prepare process accounts taking in to following consideration.

- The operation in each separate process are completed daily.
- The value of units to be charged to process II & III is the process of I & II respectively.

	Process I	Process II	Process III
	Rs.	Rs.	Rs.
Direct wages	640	1200	2925
Machine Expenses	360	300	360
Factory over heads	200	225	240
Raw materials consumed	2400	---	---
	Units	Units	Units
Production (Gross)	37000		
Wastage	1000	1500	500
Opening stock of Raw Materials	---	4000	16500
Closing stock of Raw Materials	---	1000	5,500

K ಎಂಬ ಸರಕನ್ನು ಮೂರು ಹಂತಗಳಲ್ಲಿ ಪಡೆಯಬಹುದಾಗಿದೆ ಈ ಕೆಳಗಿನ ವಿವರಗಳಿಂದ ಸಂಸ್ಕರಣಾ ಹಂತ ಖಾತೆಯನ್ನು ಈ ಕೆಳಗಿನ ವಿಷಯವು ಒಳಗೊಂಡಿರುತ್ತದೆ.

- ಪ್ರತಿ ಹಂತವು ಅದೇ ದಿನ ಪೂರ್ಣಗೊಳ್ಳುತ್ತದೆ.
- ಹಂತ B ಮತ್ತು C ಯ ಯೂನಿಟ್ ಮೌಲ್ಯವನ್ನು A ಮತ್ತು B ಯ ಯೂನಿಟ್‌ನ್ನು ಕ್ರಮವಾಗಿ ತೆಗೆದು ಕೊಳ್ಳುವುದು.

	ಹಂತ I	ಹಂತ II	ಹಂತ III
	ರೂ.	ರೂ.	ರೂ.
ನೇರ ಕೂಲಿ	640	1200	2925
ಯಂತ್ರ ಖರ್ಚು	360	300	360
ಫ್ಯಾಕ್ಟರಿ ಮೇಲ್ವಿಚ್ಛ	200	225	240
ಕಚ್ಚಾ ವಸ್ತುಗಳು	2400		
	Units	Units	Units
ಉತ್ಪಾದನೆ (ಸ್ಥೂಲ)	37000		
ನಷ್ಟ	1000	1500	500
ಆರಂಭ ದಾಸ್ತಾನು ಕಚ್ಚಾ ಸಾಮಗ್ರಿಗಳು		4000	16500
ಅಂತಿಮ ದಾಸ್ತಾನು ಕಚ್ಚಾ ಸಾಮಗ್ರಿಗಳು		1000	5,500

17. Following are the particulars of a manufacturing co. relating to the previous year ended 31-Dec. 2008 Produced & sold 1000 units.

	Rs.
Materials	80,000
Labour	1,20,000
Works exp	50,000
Salaries	60,000
Office Expenses	10,000
General Expenses	20,000
Selling expenses	30,000
Sales	4,00,000

For the year ending 31-12-09 it is estimated that

- 1) Out put and sales 1200 units.
- 2) Material price will increase by 20%
- 3) Wages will increase by 5%
- 4) Works expenses will increase in portion to the combined cost of material and wages.
- 5) Selling unit remain constant
- 6) Other expenses remain constant
- 7) Profit is expected 10% on sales.

Prepare a statement stating the price at which units be sold
 ಒಂದು ಕಂಪನಿಯ 31-12-2008ನೇ ಸಾಲಿಗೆ ಕೊನೆಗೊಂಡಂತೆ ಈ ಮಾಹಿತಿ ಕೆಳಕಂಡಂತಿದೆ ವಸ್ತುಗಳ ತಯಾರಿ ಮತ್ತು ಮಾರಾಟ 1000 ಯೂನಿಟ್‌ಗಳು.

	ರೂ.
ಕಚ್ಚಾ ಪದಾರ್ಥಗಳು	80,000
ಕೂಲಿ	1,20,000
ಕಾರ್ಖಾನೆ ಖರ್ಚು	50,000
ಸಂಬಳ	60,000
ಕಛೇರಿ ಖರ್ಚು	10,000
ಸಾಮಾನ್ಯ ಖರ್ಚು	20,000
ಮಾರಾಟ ಖರ್ಚು	30,000
ಒಟ್ಟು ಮಾರಾಟ	4,00,000

31-12-2009 ನೇ ಸಾಲಿಗೆ ಈ ಕೆಳಗಿನ ಅಂದಾಜು ಲೆಕ್ಕ ಮಾಡಲಾಗಿದೆ.

- 1) ತಯಾರಿಕೆ ಮತ್ತು ಮಾರಾಟ 1200 ಯೂನಿಟ್‌ಗಳು.
- 2) ಕಚ್ಚಾ ಪದಾರ್ಥಗಳ ವೆಚ್ಚ ಶೇ. 20% ಹೆಚ್ಚಿಸಿ.
- 3) ಕೂಲಿ ಖರ್ಚು ಶೇ. 5% ಹೆಚ್ಚಿಸಿ.
- 4) ಕಾರ್ಖಾನೆ ಖರ್ಚು, ಕೂಲಿ, ಮತ್ತು ಕಚ್ಚಾ ಪದಾರ್ಥಗಳ ಸಮ ಪ್ರಮಾಣದಲ್ಲಿ ಜಾಸ್ತಿ ಆಗುತ್ತದೆ.
- 5) ಮಾರಾಟ ಖರ್ಚು ಹಿಂದಿನ ವರ್ಷದ ಪ್ರಮಾಣದಲ್ಲಿ ಇರುತ್ತದೆ.
- 6) ಇನ್ನಿತರೆ ಖರ್ಚುಗಳು ಯಥಾಸ್ಥಿತಿಯಲ್ಲಿ ಮುಂದುವರೆಯುತ್ತದೆ.
- 7) ಲಾಭಾಂಶದ ಗಳಿಕೆ ಶೇ.10 ಮಾರಾಟ ಬೆಲೆಯ ಮೇಲೆ. ಮಾರಾಟ ಬೆಲೆಯನ್ನು ತೋರಿಸುವ ಮಾರಾಟ ಪಟ್ಟಿಯನ್ನು ತಯಾರಿಸಿರಿ.

SECTION - D ವಿಭಾಗ - 'ಡಿ'

(Compulsory question for 80 marks scheme only)

Answer any ONE question.

1 X 10 = 10

ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ.

18. The following information relates to contract No 50.

Contract price	400000
Material sent to site	129000
Wages	109000
Plant installed at site	22600
Work certified	286000
Cash received from contractee	260000
Value of plant as on 30.4. 2011	16400
Work done But uncertified	6800
Direct expenses	4800
General expenses	6500
Wages O/S at 30. 4.2011	3600
Direct Exp O/S 30.4.2011	400
Material Returned stores	800
Materials on hand	2800
Prepare contract no 50 account as on 30.4.2011	

ಗುತ್ತಿಗೆ ಸಂಖ್ಯೆ 50ಕ್ಕೆ ಸಂಬಂಧ ಪಟ್ಟ ಮಾಹಿತಿಗಳು ಈ ಕೆಳಗಿನಂತಿದೆ.

ಗುತ್ತಿಗೆ ಮೊತ್ತ	400000
ಸ್ಥಳಕ್ಕೆ ಕಳಿಸಿದ ಸಾಮಗ್ರಿಗಳು	129000
ಕೂಲಿ	109000
ಸ್ಥಳದಲ್ಲಿ ನಿಯುಕ್ತಿಗೊಳಿಸಿದ ಯಂತ್ರ ಧೃಡೀಕರಿಸಿದ ಕೆಲಸ	22600
286000	
ಕಾಂಟ್ರಾಕ್ಟಿಯಿಂದ ಪಡೆದ ಹಣ	260000
30.4.2011 ಕ್ಕೆ ಯಂತ್ರ ಬೆಲೆ	16400
ಮುಗಿದ ಕೆಲಸ ಧೃಡೀಕರಿಸುವುದು.	6800
ನೇರ ವೆಚ್ಚಗಳು	4800
ಸಾಮಾನ್ಯ ವೆಚ್ಚಗಳು	6500
30.4.2011 ರಲ್ಲಿ ಬಾಕಿ ಇರುವ ಕೂಲಿಯ ಮೊತ್ತ	3600
30.4.2011 ಬಾಕಿ ಇರುವ ನೇರ ವೆಚ್ಚ	400
ಉಗ್ರಾಣಕ್ಕೆ ಹಿಂತಿರುಗಿಸಿದ ಸಾಮಗ್ರಿಗಳು	800
ಕೈಯಲ್ಲಿರುವ ಸಾಮಗ್ರಿಗಳು	2800
ಗುತ್ತಿಗೆ ಸಂಖ್ಯೆ 50ರ ಖಾತೆಯನ್ನು 30.4.2011 ಕ್ಕೆ ತಯಾರಿಸಿ.	

19. Define costing. What are the essentials of good costing system.

ವೆಚ್ಚ ಪದ್ಧತಿ ವ್ಯಾಖ್ಯಾನಿಸಿ ಉತ್ತಮ ವೆಚ್ಚ ಪದ್ಧತಿಯ ಅವಶ್ಯಕತೆಗಳನ್ನು ವಿವರಿಸಿ.
